

Accountancy

2006 April

Commerce 2nd PUC (12th)

University Exam

Department of Pre-University

Education Karnataka (PUE Board)

shaalaa.com

469149

ಬಿ.ಎ. ಪಠ್ಯಕ್ರಮ (2005-2006 ಶೈಕ್ಷಣಿಕ ವರ್ಷದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ)
New Scheme (For Students studied during the Year 2005-2006)

Code No. **30-NS**

Total No. of Questions : 21]

[Total No. of Printed Pages : 16

March / April, 2006
ACCOUNTANCY

(Kannada and English Versions)

(New Syllabus)

Time : 3 Hours]

[Max. Marks : 90

(Kannada Version)

ಭಾಗ - A

ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು:

8 × 2 = 16

1. ಏಕ ನಮೂದು ಪದ್ಧತಿಯ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
2. ಪಾಲುದಾರಿಕೆ ಎಂದರೇನು ?
3. ಪುನರ್‌ಮೌಲ್ಯ ಖಾತೆ ಎಂದರೇನು ?
4. ಪಾಲುದಾರಿಕೆ ಸಂಸ್ಥೆಯ ವಿಸರ್ಜನಾ ವೆಚ್ಚ ನೀಡಿಕೆಯನ್ನು ಕುರಿತು ರೋಜು ದಾಖಲೆ ನೀಡಿ.
5. ಸಾರ್ವಜನಿಕ ಕಂಪನಿಯ ಶೇರುಗಳ ಎರಡು ವಿಧಗಳನ್ನು ಹೆಸರಿಸಿ.
6. ಒಂದು ಕಂಪನಿಯ ಅಥಾವೆ ಪತ್ರಿಕೆಯಲ್ಲಿ ಕೆಳಗಿನ ವಿಷಯಗಳನ್ನು ಯಾವ ಅಂಶದಲ್ಲಿ ಕೋರಿಸುವಿರಿ ?
 - a) ಶೇರು ಪ್ರೀಮಿಯಮ್
 - b) ಪ್ರಾರಂಭಿಕ ವೆಚ್ಚ
7. ಸವಕಳಿ ಎಂದರೇನು ?
8. ಆಯ-ವ್ಯಯ ಖಾತೆಯ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
9. ಮ್ಯಾನ್ಯುಯಲ್ ಅಕೌಂಟಿಂಗ್ ಎಂದರೇನು ?
10. ಮಾಸ್ಟರ್ ಫೈಲ್ ಎಂದರೇನು ?

[Turn over

ಭಾಗ - B

ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು:

3 × 6 = 18

11. ಸವಿತಾ ಎಂಬ ಪಾಲುದಾರರು ದಿನಾಂಕ 30. 6. 2004 ಕ್ಕೆ ಕೊನೆಗೊಳ್ಳುವ 6 ತಿಂಗಳುಗಳಲ್ಲಿ ಪ್ರತಿ ತಿಂಗಳು ಒಂದನೇ ತಾರೀಖು ರೂ. 1,000 ಂತೆ ನಿಯಮಿತವಾಗಿ ತನ್ನ ಸ್ವಂತ ವೆಚ್ಚಕ್ಕಾಗಿ ತೆಗೆದುಕೊಂಡಿದ್ದಾಳೆ. ಅವಳ ಸ್ವಂತ ವೆಚ್ಚದ ಮೇಲೆ ವರ್ಷಕ್ಕೆ ಶೇ. 6 ರಂತೆ ಗುಣಲಬ್ಧ ಪದ್ಧತಿಯಲ್ಲಿ ಬಡ್ಡಿ ಲೆಕ್ಕ ಮಾಡಿ.
12. ಕಿರಣ, ನವಿನ ಮತ್ತು ಸುನಿಲ್ ಇವರು ಪಾಲುದಾರರಾಗಿದ್ದು ಅವರ ಲಾಭ-ನಷ್ಟದ ಪ್ರಮಾಣ 2 : 2 : 1 ಆಗಿರುತ್ತದೆ. ಕಿರಣ ನಿವೃತ್ತಿಯಾಗುತ್ತಾನೆ. ಅವನ ಲಾಭಾಂಶವನ್ನು ನವಿನ ಮತ್ತು ಸುನಿಲ್ 3 : 2 ರ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ.

ನಿವೃತ್ತಿಯ ನಂತರ ಉಳಿದ ಪಾಲುದಾರರ ಹೊಸ ಲಾಭ-ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಿ.

13. X, Y ಮತ್ತು Z ಪಾಲುದಾರರಾಗಿದ್ದು, ಲಾಭ-ನಷ್ಟಗಳ ಪ್ರಮಾಣ 3 : 2 : 1 ರಂತೆ ಇದೆ. ದಿನಾಂಕ 31. 12. 2004 ಕ್ಕೆ ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	20,000	ನಗದು	6,000
ಕೊಡತಕ್ಕ ಹುಂಡಿ	6,000	ಇಮನೆಗಳು	24,000
ಸಂಚಿತ ನಿಧಿ	24,000	ಸರಕು	20,000
ಬಂಡವಾಳ :		ಪೀಠೋಪಕರಣ	10,000
X	20,000	ಯಂತ್ರಗಳು	40,000
Y	20,000		
Z	10,000		
	1,00,000		1,00,000

ದಿನಾಂಕ 31. 3. 2005 ರಂದು X ನಿಧನ ಹೊಂದಿದನು. ಅವನ ವಾರಸುದಾರರಿಗೆ ಸಲ್ಲಿಸಬೇಕಾದದ್ದು :

- a) ಅವನ ಬಂಡವಾಳ ಹಿಂದಿನ ವರ್ಷದ ಅಥಾವೆ ಪತ್ರಿಕೆಯಂತೆ.
 - b) ಅವನ ಪಾಲಿನ ಸಂಚಿತ ನಿಧಿ.
 - c) ಅವನ ಪಾಲಿನ ಕೀರ್ತಿಮೌಲ್ಯ. ಸಂಸ್ಥೆಯ ಕೀರ್ತಿಮೌಲ್ಯ ರೂ. 36,000.
 - d) ಅವನ ಪಾಲಿನ ಲಾಭ ಮರಣದ ದಿನಾಂಕದವರೆಗೆ, ಹಿಂದಿನ ವರ್ಷದ ಲಾಭವನ್ನು ಆಧರಿಸಿ, ಹಿಂದಿನ ವರ್ಷದ ಲಾಭ ರೂ. 18,000.
 - e) ಅವನು ನಿಧನ ಹೊಂದಿದ ದಿನಾಂಕದವರೆಗೆ ಬಂಡವಾಳದ ಮೇಲೆ ಬಡ್ಡಿ ವರ್ಷಕ್ಕೆ ಶೇ. 6 ರಂತೆ.
- X ಬಂಡವಾಳ ಖಾತೆಯನ್ನು ತಯಾರಿಸಿ.

ಆನಂದ ಕಂಪನಿ ನಿರ್ಮಿಸಿದ
ರೂ. 2 ರಂತೆ ಮೊದಲ
ಮುಟ್ಟುಗೋಲು ಹಾಕಿ
ಮಾಡಿದರು.
ಅವರ ವಿವರ ರೂ. 2 ರಂತೆ
ಗಣಕೀಕೃತ ಲೆಕ್ಕಪುಸ್ತಕದ ಅಂಶ

ಮೊಟ್ಟುಗೋಲು ಹಾಕಿದಾಗಿನಿಂದ
ಮೊಟ್ಟುಗೋಲು ಹಾಕಿದಾಗಿನಿಂದ
ಮೊಟ್ಟುಗೋಲು ಹಾಕಿದಾಗಿನಿಂದ

ವಿವರ	ಮೊಟ್ಟುಗೋಲು ಹಾಕಿದಾಗಿನಿಂದ	ಮೊಟ್ಟುಗೋಲು ಹಾಕಿದಾಗಿನಿಂದ	ಮೊಟ್ಟುಗೋಲು ಹಾಕಿದಾಗಿನಿಂದ
ಮೊಟ್ಟುಗೋಲು ಹಾಕಿದಾಗಿನಿಂದ	20,000	25,500	2,000
ಮೊಟ್ಟುಗೋಲು ಹಾಕಿದಾಗಿನಿಂದ	16,000	20,000	
ಮೊಟ್ಟುಗೋಲು ಹಾಕಿದಾಗಿನಿಂದ	10,000	10,000	
ಮೊಟ್ಟುಗೋಲು ಹಾಕಿದಾಗಿನಿಂದ	—	4,000	
ಮೊಟ್ಟುಗೋಲು ಹಾಕಿದಾಗಿನಿಂದ	50,000	50,000	
ಮೊಟ್ಟುಗೋಲು ಹಾಕಿದಾಗಿನಿಂದ	14,000	16,000	
ಮೊಟ್ಟುಗೋಲು ಹಾಕಿದಾಗಿನಿಂದ	—	30,000	

ಮೊಟ್ಟುಗೋಲು ಹಾಕಿದಾಗಿನಿಂದ (30.6.2005)

ಆ ವರ್ಷದಲ್ಲಿ ಅವರು ರೂ. 5,000 ತಮ್ಮ ಸ್ವಂತಕ್ಕೆ ಬಳಸಿಕೊಂಡರು ಮತ್ತು ರೂ. 2,000 ವನ್ನು ಅವರ ಮಗನ ಔಪಚಾರಕ್ಕೆ ವೆಚ್ಚ ಮಾಡಿದರು ಹಾಗೂ ರೂ. 8,000 ಗಳನ್ನು ಹೆಚ್ಚುವರಿ ಬಂಡವಾಳವಾಗಿ ವ್ಯಾಪಾರಕ್ಕೆ ಕೊಡಗಿಸಿರುತ್ತಾರೆ.

ಹೊಂದಾಣಿಕೆಗಳು :

- ಮೊಟ್ಟುಗೋಲು ಹಾಕಿದಾಗಿನಿಂದ ಮತ್ತು ಮೊಟ್ಟುಗೋಲು ಹಾಕಿದಾಗಿನಿಂದ ಮೇಲೆ ಶೇ. 10 ರಂತೆ ಸವಕಳಿ ತೆಗೆಯಿರಿ.
- ಕಟ್ಟಡ ಬೆಲೆಯಲ್ಲಿ ಶೇ. 20 ರಷ್ಟು ಹೆಚ್ಚಿಸಬೇಕು.
- ಮೊಟ್ಟುಗೋಲು ಹಾಕಿದಾಗಿನಿಂದ ವಸೂಲಾಗದ ಸಾಲ ರೂ. 500 ಮತ್ತು ಕರಡು ಸಾಲದ ಮೀಸಲು ಶೇ. 5 ರಂತೆ ತೆಗೆಯಬೇಕು.
- ರೂ. 1,000 ಬಾಡಿಗೆ ಬಾಕಿ ಕೊಡಬೇಕಾಗಿದೆ ಮತ್ತು ರೂ. 400 ಬಡ್ಡಿ ಬರಬೇಕಾಗಿದೆ.

ತಯಾರಿಸಿ :

- ಲಾಭ-ನಷ್ಟ ತೋರಿಸುವ ಲಾಭ-ನಷ್ಟ ಪಟ್ಟಿ
- ಪುನರ್ ವಿಮರ್ಶಿತ ಪತ್ರಿಕೆ

[Turn over

17. ರಾಜೇಶ ಮತ್ತು ರಮೇಶ ಪಾಲುದಾರರು ತಮ್ಮ ಲಾಭ-ನಷ್ಟವನ್ನು 2 : 1 ರ ಪ್ರಮಾಣದ ಹಂಚಿಕೊಳ್ಳುವರು. ದಿನಾಂಕ 31. 12. 2005 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ಅಥಾವೆ ಪತ್ರಿಕೆ			
ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	50,000	ನಗದು	2,400
ಬ್ಯಾಂಕ್ ಸಾಲ	20,400	ವಾಹನಗಳು	30,000
ಮೀಸಲು ನಿಧಿ	15,000	ಬರಕಕ್ಕೆ ಹುಂಡಿ	20,000
ಲಾಭ-ನಷ್ಟ ಖಾತೆ	15,000	ಮೀಸಲು	70,000
ಒಂದವಾಳ :		- ಮೀಸಲು	4,000
ರಾಜೇಶ	90,000	ಸರಕು	62,000
ರಮೇಶ	70,000	ಪೀಠೋಪಕರಣ	20,000
		ಯಂತ್ರಗಳು	60,000
	2,60,400		2,60,400

ಕೆಲಸವನ್ನು ಈ ಕೆಳಗಿನ ಕಾರ್ಯಗಳ ಮೇಲೆ ಪಾಲುದಾರಿಕೆಗೆ ಪ್ರವೇಶ ನೀಡಲಾಯಿತು.

- a) ಅವನು $\frac{1}{4}$ ರ ಭಾಗ ಲಾಭಕ್ಕೆ ಒಂದವಾಳಕ್ಕಾಗಿ ರೂ. 80,000 ಮತ್ತು ಕೀರ್ತಿಮೌಲ್ಯಕ್ಕಾಗಿ ರೂ. 30,000 ನಗದು ತರಬೇಕು.

- b) ಕೀರ್ತಿಮೌಲ್ಯವನ್ನು ಹಳೆಯ ಪಾಲುದಾರರು ಹಿಂದಕ್ಕೆ ಪಡೆಯುತ್ತಾರೆ.

- c) ಯಂತ್ರಗಳ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯಿರಿ.

- d) ಪೀಠೋಪಕರಣಗಳ ಮೇಲೆ ರೂ. 2,000 ಸವಕಳಿ ತೆಗೆಯಿರಿ.

- e) ಕರಡು ಸಾಲದ ಮೀಸಲು ರೂ. 2,400 ರಷ್ಟು ಹೆಚ್ಚಿಸಿ.

- f) ಧನಗಳಲ್ಲಿ ಕೂಡಿಕೊಂಡ ರೂ. 4,400 ಕೊಡಬೇಕಾಗಿಲ್ಲ ಅದ್ದರಿಂದ ಅವನ್ನು ತೆಗೆದುಹಾಕಿ.

ತಯಾರಿಸಿ :

- ಲಾಭ-ನಷ್ಟದ ಹೊಂದಾಣಿಕೆ ಖಾತೆ
- ಪಾಲುದಾರರ ಒಂದವಾಳ ಖಾತೆಗಳು
- ಹೊಸ ಅಥಾವೆ ಪತ್ರಿಕೆಯನ್ನು ತಯಾರಿಸಿ.

18. ದಿನಾಂಕ 1.1.1996 ರಂದು ಸಂಸ್ಥೆಯು ರೂ. 30,000 ಕ್ಕೆ ಒಂದು ಯಂತ್ರವನ್ನು ಖರೀದಿಸಿತು. ದಿನಾಂಕ 1.7.1998 ರಂದು ಯಂತ್ರದ ಒಂದು ಭಾಗ (ರೂ. 12,000 ಮೌಲ್ಯ 1.1.1996ಕ್ಕೆ) ಅದನ್ನು ರೂ. 8,800 ಕ್ಕೆ ಮಾರಾಟ ಮಾಡಿದರು ಮತ್ತು ಆ ದಿನವೇ ಮತ್ತೊಂದು ಹೊಸ ಯಂತ್ರವನ್ನು ರೂ. 15,000 ಕ್ಕೆ ಖರೀದಿಸಿದರು. ಸವಕಳಿ ಶೇ. 10 ರಂತೆ ತಿಲ್ಲು ಕಡಿಸಿಯಾಗುವ ಪದ್ಧತಿ ಪ್ರಕಾರ ಯಂತ್ರ ಖಾತೆಯನ್ನು ಮತ್ತು ಸವಕಳಿ ಖಾತೆಯನ್ನು ಮಾಡಲು ನಾಲ್ಕು ವರ್ಷಕ್ಕೆ ತೆಗೆಯಿರಿ.

19. ಅನೀತಾ ಮತ್ತು ಸುನೀತಾ ಪಾಲುದಾರರಾಗಿದ್ದು, ಲಾಭ-ನಷ್ಟವನ್ನು ಸಮವಾಗಿ ಹಂಚಿಕೊಳ್ಳುತ್ತಿದ್ದು ಅವರ ಅಥಾವೆ ಪತ್ರಿಕೆ ದಿನಾಂಕ 31. 12. 2004 ರಂದು ಈ ಕೆಳಗಿನಂತೆ ಇದೆ :

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಕೊಡತಕ್ಕ ಹುಂಡಿಗಳು	6,000	ಬ್ಯಾಂಕಿನಲ್ಲಿ ನಗದು	10,000
ಧನಗಳು	20,000	ಒರತಕ್ಕ ಹುಂಡಿಗಳು	4,000
ಅನೀತಾಳ ಸಾಲ	5,000	ಋಣಿಗಳು	28,000
ವನೀತಾಳ ಸಾಲ	5,000	- ಮೀಸಲು	2,000
ಸಂಚಿತ ನಿಧಿ	30,000	ನಗದು	40,000
ಬಂಡವಾಳಗಳು :		ಹೂಡಿಕೆಗಳು	12,000
ಅನೀತಾ	50,000	ಪೀಠೋಪಕರಣ	14,000
ಸುನೀತಾ	50,000	ಯಂತ್ರಗಳು	20,000
		ಕಟ್ಟಡಗಳು	40,000
	1,66,000		1,66,000

ಮೇಲಿನ ದಿನಾಂಕದಂದು ಅವರು ಸಂಸ್ಥೆಯನ್ನು ವಿಸರ್ಜಿಸಿದರು.

ಖ) ಆಸ್ತಿಗಳನ್ನು ಈ ಕೆಳಗಿನಂತೆ ಮಾರಿದರು :

ಒರತಕ್ಕ ಹುಂಡಿಗಳು ರೂ. 3,800, ಋಣಿಗಳು ರೂ. 25,800, ನಗದು ರೂ. 39,000, ಯಂತ್ರಗಳು ರೂ. 19,000, ಕಟ್ಟಡಗಳು ರೂ. 50,000.

ಬ) ರೂ. 10,000 ಕ್ಕೆ ಹೂಡಿಕೆಗಳನ್ನು ಅನೀತಾ ತೆಗೆದುಕೊಂಡಳು ಮತ್ತು ರೂ. 12,000 ಕ್ಕೆ ಪೀಠೋಪಕರಣಗಳನ್ನು ಸುನೀತಾ ತೆಗೆದುಕೊಂಡಳು.

ಕ) ವಿಲೇವಾರಿ ವೆಚ್ಚ ರೂ. 2,600.

ತಯಾರಿಸಿ :

- ವಿಲೇವಾರಿ ಖಾತೆ
- ಪಾಲುದಾರರು ಬಂಡವಾಳ ಖಾತೆಗಳು
- ನಗದು ಖಾತೆ

[Turn over]

20. ಈ ಕೆಳಗಿನ ಅಥಾವೆ ಪತ್ರಿಕೆ ಮತ್ತು ಆಯ-ವ್ಯಯ ಖಾತೆ ಹೊಸನಗರ ಸ್ಪೋರ್ಟ್ಸ್ ಕ್ಲಬ್, ಹೊಸನಗರ ಇವರಿಗೆ ಸಂಬಂಧಪಟ್ಟಿದೆ.

ದಿನಾಂಕ 31. 12. 2000 ದ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಕೊಡತಕ್ಕ ಸಂಬಳ	2,000	ನಗದು	7,300
ಬಂಡವಾಳ ನಿಧಿ	32,500	ಬರಬೇಕಾದ ವಂತಿಗೆ	1,200
		ಆಟದ ಸಾಮಾನುಗಳು	16,000
		ಪೀಠೋಪಕರಣ	10,000
	34,500		34,500

ದಿನಾಂಕ 31. 12. 2001 ರ ಆಯ-ವ್ಯಯ ಖಾತೆ

ಆಯ	ರೂ.	ವ್ಯಯ	ರೂ.
ಗಿ ಆರಂಭದ ಶಿಲ್ಕು	7,300	ಯಿಂದ ಸಂಬಳ	10,000
.. ವಂತಿಗೆಗಳು	38,000	.. ಆಟದ ಸಾಮಾನುಗಳ ಖರೀದಿ	6,000
.. ಪ್ರವೇಶ ಶುಲ್ಕ	2,000	.. ಹೂಡಿಕೆಗಳು	20,000
.. ಹಳೆ ದಿನಪತ್ರಿಕೆಗಳ ಮಾರಾಟ	200	.. ಮುದ್ದತಿ ಖಾತೆ	10,000
.. ಹಳೆ ಆಟದ ಸಾಮಾನುಗಳ ಮಾರಾಟ	1,200	.. ಅಂಚೆ ವೆಚ್ಚ	300
.. ಬಾಡಿಗೆ	7,000	.. ಸಾಮಾನ್ಯ ವೆಚ್ಚ	400
		.. ವಿದ್ಯುತ್ ವೆಚ್ಚ	1,300
		.. ಕೊನೆಯ ಶಿಲ್ಕು	7,700
	55,700		55,700

ಹೊಂದಾಣಿಕೆಗಳು :

- 2001 ನೇ ವರ್ಷದ ಬರಬೇಕಾದ ವಂತಿಗೆ ರೂ. 3,000.
- 2002 ನೇ ವರ್ಷದ ಮುಂಗಡ ಪಡೆದಿರುವ ವಂತಿಗೆ ರೂ. 1,000.

- c) ಆಟದ ಸಾಮಾನುಗಳ ಮೇಲೆ ರೂ. 5,000 ಮತ್ತು ಪೀಲೋಪಕರಣಗಳ ಮೇಲೆ ರೂ. 500 ಸವಕಳಿ ತೆಗೆಯಿರಿ.
- d) ಪ್ರವೇಶ ಶುಲ್ಕವನ್ನು ಬಂಡವಾಳೀಕರಿಸಿ.
- e) ಕೊಡಬೇಕಾದ ಸಂಬಳ ರೂ. 1,800 ಮತ್ತು ವಿದ್ಯುತ್ ವೆಚ್ಚ ರೂ. 300.

ತಯಾರಿಸಿ :

- i) ಆದಾಯ ಮತ್ತು ವೆಚ್ಚದ ಖಾತೆ
- ii) ದಿನಾಂಕ 31. 12. 2001 ರ ಅಥವಾ ಪತ್ರಿಕೆ

21. ರಾಣಿ ಕಂಪನಿ ನಿಯಮಿತ. ಗುಲ್ಬರ್ಗಾ ಇವರ ತಾಳೆ ಪಟ್ಟಿ ಈ ಕೆಳಗಿನಂತಿದೆ :

ದಿನಾಂಕ 31. 12. 2004 ರ ತಾಳೆ ಪಟ್ಟಿ

ವಿವರಗಳು	ಖರ್ಚು ರೂ.	ಜಮಾ ರೂ.
ಶೇರು ಬಂಡವಾಳ (ರೂ. 10 ರ 2,50,000 ಶೇರುಗಳು)	—	2,50,000
ಮೀಸಲು ನಿಧಿ		1,25,000
ಸಂಬಳ	10,000	—
ಪೀಲೋಪಕರಣ	30,000	—
ಕಟ್ಟಡ	2,10,000	—
10% ಸಾಲ ಪತ್ರಗಳು	—	50,000
ಪ್ರಾರಂಭದ ಸರಳು	40,000	—
ಖರೀದಿ ಮತ್ತು ಮಾರಾಟ	1,30,000	2,10,000
ವಾಪಸಾತಿಗಳು	5,000	10,000
ಕೀರ್ತಿಮೌಲ್ಯ	60,000	—
ಹೂಡಿಕೆಗಳು	40,000	—
ಕರೆಗಳ ಬಾಕಿ	10,000	—
ಬ್ಯಾಂಕಿನಲ್ಲಿ ನಗದು	25,000	—

Cont

[Turn

ವಿವರಗಳು	ಖರ್ಚು ರೂ.	ಜಮಾ ರೂ.
ಲಾಭ-ನಷ್ಟ ಖಾತೆ	—	20,000
ವಾಹನಗಳು	30,000	—
ಮುದ್ರಣ ವೆಚ್ಚ	6,000	—
ಸಾಗಾಣಕ ವೆಚ್ಚ	7,000	—
ತಪಾಸುಣಾ ವೆಚ್ಚ	8,000	—
ಮಧ್ಯಂತರ ಲಾಭಾಂಶ	20,000	—
ಬರತಕ್ಕ ಹುಂಡಿ ಮತ್ತು ಕೊಡತಕ್ಕ ಹುಂಡಿ	20,000	10,000
ಋಣಿಗಳು ಮತ್ತು ಧನಿಗಳು	90,000	1,00,000
ಮಜೂರಿ	34,000	—
	7,75,000	7,75,000

ಹೊಂದಾಣಕಗಳು :

31. 12. 2004 ರ ಸರಕು ಶಿಲ್ಕು ರೂ. 55,000.
- ಪೀಡೋಪಕರಣ ಮತ್ತು ಕಟ್ಟಡದ ಮೇಲೆ ಶೇ. 5 ರಂತೆ ಸವಕಳಿ ತೆಗೆಯಿರಿ.
- ಋಣಿಗಳ ಮೇಲೆ ಶೇ. 5 ರಷ್ಟು ಸಂಶಯಾಸ್ಪದ ನಿಧಿಯನ್ನು ಕಾಯ್ದಿರಿಸಿ.
- ಮೀಸಲು ನಿಧಿಗೆ ರೂ. 10,000 ವರ್ಗಾಯಿಸಿ.

ಅಂತಿಮ ಖಾತೆಗಳನ್ನು ತಯಾರಿಸಿ.

(English Version)

SECTION - A

Answer any *eight* questions, each carrying *two* marks. $8 \times 2 = 16$

1. State any two features of Single Entry System. ✓
2. What is partnership? ✓
3. What is Revaluation account? ✓
4. Give the Journal entry for realisation expenses paid on dissolution of firm.
5. State any two types of shares of a public company. ✓
6. Under what headings are the following items shown in the company's Balance sheet?
 - a) Share premium ✓
 - b) Preliminary Expenses. ✓
7. What is Depreciation? ✓
8. State any two features of Receipts and Payments Account. ✓
9. What is manual accounting? ✓
10. What is master file? ✓

SECTION - B

Answer any *three* questions, each carrying *six* marks. $3 \times 6 = 18$

11. Savitha, a partner withdrew Rs. 1,000 on 1st of every month for the half year ending 30th June, 2004. Calculate the interest on drawings at 6% p.a. under product method.
12. Kiran, Naveen and Sunil are partners sharing profits and losses in the ratio of 2 : 2 : 1. Kiran retires. His share is taken over by Naveen and Sunil in the ratio of 3 : 2.
Calculate the new profit and loss sharing ratio.

[Turn over

13. X, Y and Z are partners sharing profits and losses in the ratio of 3 : 2 : 1. Their Balance Sheet as on 31. 12. 2004 was as follows :

<i>Liabilities</i>	<i>Rs.</i>	<i>Assets</i>	<i>Rs.</i>
S. Creditors	20,000	Cash	6,000
Bills payable	6,000	Debtors	24,000
Reserve fund	24,000	Stock	20,000
Capitals :		Furniture	10,000
X	20,000	Machinery	40,000
Y	20,000		
Z	10,000		
	1,00,000		1,00,000

X died on 31st March, 2005 and his executors were entitled for :

- His capital balance as on the date of last Balance Sheet.
- His share in Reserve fund.
- His share of Goodwill. The Goodwill of the firm was valued at Rs. 36,000.
- His share of accrued profit calculated on the basis of last year's profit. The profit of last year was Rs. 18,000.
- Interest on capital upto the date of death at 6% p.a.

Show X's Capital account.

14. Anand Company Limited forfeited 1,000 shares of Rs. 10 each for non-payment of 1st call at Rs. 2 per share and final call at Rs. 2 per share. These shares were forfeited and reissued as fully paid at Rs. 7 per share.

Give the necessary Journal Entries.

15. State the disadvantages of computerised accounting.

SECTION - C

Answer any four from the following questions, each carrying fourteen marks : $4 \times 14 = 56$

16. Manu kept his books under Single entry system and provides you the following information :

Particulars	1. 1. 2005 Rs.	31. 12. 2005 Rs.
Cash at Bank	6,000	8,000
B/R	3,000	4,000
B/P	—	2,000
✓ Debtors	20,000	25,500
Creditors	16,000	20,000
✓ Furniture	10,000	10,000
Investments	—	4,000
✓ Buildings	50,000	50,000
Stock	14,000	16,000
Motor car (30. 6. 2005)	—	30,000

During the year, Manu withdrew Rs. 5,000 for personal use. He also paid Rs. 2,000 as medical expenses for his son and introduced additional capital of Rs. 8,000.

Adjustments :

- Depreciate Furniture and Motor car at 10% P.A.
- Appreciate building by 20%.
- Of the debtors Rs. 500 is irrecoverable and provide R.B.D. at 5% on debtors.
- Rent due but not paid Rs. 1,000 and interest due but not received Rs. 400.

Prepare :

- Statement of Profit or Loss
- Revised Statement of Affairs.

[Turn over

17. Rajesh and Ramesh are partners sharing profits and losses in the ratio of 2 : 1. Their Balance Sheet as on 31. 12. 2005 was as follows :

Balance Sheet			
<i>Liabilities</i>	<i>Rs.</i>	<i>Assets</i>	<i>Rs.</i>
Creditors	50,000	Cash	2,400
Bank loan	20,400	Vehicles	30,000
Reserve	15,000	Bills receivable	20,000
Profit & Loss a/c	15,000	Debtors	70,000
Capitals :		Less : Reserve	4,000
Rajesh	90,000	Stock	62,000
Ramesh	70,000	Furniture	20,000
		Machinery	60,000
	<hr/> 2,60,400 <hr/>		<hr/> 2,60,400 <hr/>

Kiran is admitted into partnership on the following terms :

- He should bring Rs. 80,000 as capital for $\frac{1}{4}$ th share and Rs. 30,000 towards goodwill.
- Goodwill is withdrawn by the old partners.
- Machinery is depreciated by 10%.
- Furniture is written down by Rs. 2,000.
- Increase R.B.D. by Rs. 2,400.
- An amount of Rs. 4,400 due to a creditor, is not likely to be claimed and hence to be written off.

Prepare :

- Revaluation account
- Partners' Capital accounts and
- New Balance Sheet.

18. On 1.1.1996 a firm purchased a machinery costing Rs. 30,000. On 1.7.1998 it sold a part of the machinery costing Rs. 12,000 (on 1.1.1996) for Rs. 8,800 and on the same date a new machinery was purchased for Rs. 15,000. Depreciation was to be charged annually at 10% p.a. on the diminishing balance method.

Show the Machinery Account and Depreciation Account for the first four years.

19. Anitha and Sunitha are partners sharing profits and losses equally. Their Balance Sheet as on 31. 12. 2004 was as follows :

Liabilities	Rs.	Assets	Rs.
Bills Payable	6,000	Cash at Bank	10,000
Creditors	20,000	B/R	4,000
Anitha's loan	5,000	Debtors	28,000
Vanitha's loan	5,000	Less : R.B.D.	2,000
Reserve fund	30,000	Stock	40,000
Capitals :		Investment	12,000
Anitha	50,000	Furniture	14,000
Sunitha	50,000	Machinery	20,000
		Buildings	40,000
	1,66,000		1,66,000

On the above date the firm was dissolved.

- a) The assets realised as follows :

Bills Receivable	Rs. 3,800	Debtors	Rs. 25,800
Stock	Rs. 39,000	Machinery	Rs. 19,000
Building	Rs. 50,000		

- b) Investment was taken over by Anitha at Rs. 10,000 and furniture was taken over by Sunitha at Rs. 12,000.
c) Dissolution expenses Rs. 2,600.

Prepare :

- Realisation Account
- Partners' Capital Accounts
- Bank Account.

[Turn over

20. Following is the Balance Sheet and Receipts and Payments Account of Hosanagar Sports Club, Hosanagar.

Balance Sheet as on 31. 12. 2000

<i>Liabilities</i>	<i>Rs.</i>	<i>Assets</i>	<i>Rs.</i>
Outstanding Salary	2,000	Cash balance	7,300
Capital Fund	32,500	Outstanding subscription	1,200
		Sports materials	16,000
		Furniture	10,000
	34,500		34,500

**Receipts and Payments A/c
for the year ended 31. 12. 2001**

<i>Receipts</i>	<i>Rs.</i>	<i>Payments</i>	<i>Rs.</i>
To balance b/d	7,300	By Salary	10,000
.. Subscription	38,000	.. Purchase of Sports materials	6,000
.. Entrance fees	2,000	.. Investments	20,000
.. Sale of old newspaper	200	.. Fixed Deposit	10,000
.. Sale of old sports materials	1,200	.. Postage	300
.. Rent	7,000	.. General Expenses	400
		.. Light charges	1,300
		.. Balance C/d	7,700
	55,700		55,700

Adjustments :

- a) Subscriptions outstanding for the year 2001 — Rs. 3,000
 b) Subscriptions received in advance for the year 2002 — Rs. 1,000
 c) Depreciate sports materials by Rs. 5,000 and furniture by Rs. 500
 d) Capitalise entrance fees
 e) Outstanding Salaries Rs. 1,800 and light charges Rs. 300.

Prepare :

- i) Income and Expenditure Account
 ii) Balance Sheet as on 31. 12. 2001.

21. Following is the Trial Balance of Rani Company Ltd., Gulbarga.

Trial Balance as on 31.12.2004

Particulars	Debit Rs.	Credit Rs.
Share Capital (25,000 shares of Rs. 10 each)	—	2,50,000
Reserve Fund	—	1,25,000
Salary	10,000	—
Furniture	30,000	—
Building	2,10,000	—
10% Debentures	—	50,000
Opening Stock	40,000	—
Purchases and sales	1,30,000	2,10,000
Returns	5,000	10,000
Goodwill	60,000	—
Investment	40,000	—
Calls in Arrears	10,000	—

Contd.

[Turn over

Particulars	Debit Rs.	Credit Rs.
Cash at Bank ✓	25,000	—
Profit & Loss Account ✓	—	20,000
Vehicles ✓	30,000	—
Printing expenses ✓	6,000	—
Freight ✓ ✓	7,000	—
Audit fees ✓	8,000	—
Interim dividend ✓	20,000	—
Bills receivable & payable ✓	20,000	10,000
Debtors and Creditors ✓	90,000	1,00,000
Wages ✓	34,000	—
	<u>7,75,000</u>	<u>7,75,000</u>

Adjustments :

- Stock on 31. 12. 2004 Rs. 55,000. ✓
- Depreciate Furniture and Building by 5% ✓
- Provide R.B.D. at 5% on debtors. ✓
- Transfer Rs. 10,000 to Reserve Fund. ✓

Prepare Final Accounts.